



Ref: CEL/NSEBSE/IEPF/01062022

1st June, 2022

To,

| | |
|--|---|
| Listing Department National Stock Exchange of India Limited Exchange Plaza, Bandra Kurla Complex, Bandra (East), Mumbai – 400 051 | Department of Corporate Services - Listing BSE Limited P. J. Towers, Dalal Street, Mumbai – 400 001 |
|--|---|

Re: Scrip Symbol: CENTUM/ Scrip Code: 517544

Dear Sir/ Madam,

Sub: Publication of notice to equity Shareholders for transfer of equity shares to Investor Education and Protection Fund

We are enclosing herewith the notice to equity Shareholders for transfer of equity shares to Investor Education and Protection Fund (IEPF) Account published on today i.e. 1st June, 2022 in "The Business Standard" (English Newspaper) and "Prajavani" (Kannada Newspaper)

This is pursuant to Regulation 30 of the SEBI (Listing Obligations and Disclosure Requirements) Regulations, 2015.

Kindly take the same on your records.

Thanking you,

Yours faithfully,
For **Centum Electronics Limited**

Indu HS

Indu H S
Company Secretary & Compliance Officer

Encl: as above

SPRINGFORM TECHNOLOGY LIMITED

CIN: L51900MH1979PLC021914
 Regd. Office: A-203,Suchita Enclave, Maharashtra Nagar, Borivali (West), Mumbai - 400 092.
 Tel.: 022-28906901. E-mail: sales@springformtech.com. Website: www.springformtech.com

Extract of Audited Financial Results for the Quarter and Year ended March 31, 2022 (Rs. In Lakhs)

| Sr. No. | Particulars | Quarter ended | | Year Ended | |
|---------|---|---------------|-----------|------------|-----------|
| | | 31-MAR-22 | 31-MAR-21 | 31-MAR-22 | 31-MAR-21 |
| | | AUDITED | AUDITED | AUDITED | AUDITED |
| 1. | Total Income from Operations | 41.12 | 29.50 | 86.68 | 67.68 |
| 2. | Net Profit / (Loss) for the period (before Tax, Exceptional and/or extraordinary items) | 19.11 | 5.60 | 19.70 | 9.04 |
| 3. | Net Profit / (Loss) for the period (after Exceptional and/or extraordinary items) | 19.11 | 5.60 | 19.70 | 9.04 |
| 4. | Net Profit / (Loss) for the period (after Tax, Exceptional and/or extraordinary items) | 13.99 | 3.25 | 14.58 | 6.69 |
| 5. | Total Comprehensive Income for the period (Comprising Profit/ (Loss) for the period (after tax) and other Comprehensive Income (after tax)) | 13.99 | 3.25 | 14.58 | 6.69 |
| 6. | Equity Share Capital (Face Value of Rs. 10 per Share) | 5.00 | 5.00 | 5.00 | 5.00 |
| 7. | Reserves (excluding Revaluation Reserve) as shown in the Audited Balance Sheet of the previous year | 71.84 | 0.00 | 71.84 | 57.26 |
| 8. | Earnings Per Share (of Rs. 10/- each) (for continuing and discontinued operations) | | | | |
| | 1. Basic | 27.98 | 6.49 | 29.16 | 13.38 |
| | 2. Diluted | 27.98 | 6.49 | 29.16 | 13.38 |

Notes:
 1. The above is an extract of the detailed format of Audited Quarterly and Annual Financial Results filed with the Stock Exchange under Regulation 33 of the SEBI (Listing and Other Disclosures Requirements) Regulations, 2015. The full format of audited results is available on the website of Stock Exchange Website (www.bseindia.com) and the Company (www.springformtech.com).
 2. The above financial results have been reviewed by the Audit Committee and approved by the Board of Directors at their respective meeting held on May 30, 2022, and the statutory auditor have issued qualified audit opinion on these results.
 3. The Company has adopted India Accounting Standards ("Ind AS") from April 01, 2016 and accordingly these results have been prepared in accordance with the recognition and measurement principles laid down in Ind AS-34, Interim Financial Reporting prescribed under section 133 of the Companies Act, 2013 read with relevant rules issued thereunder and other accounting pronouncement generally accepted in India. Financial results for all the periods presented have been prepared in accordance with the recognition and measurement principle as laid down in Ind AS 34.
 4. Reconciliation of Net profit reported on account of transition from Indian GAAP to Ind AS is as under:

| Sr. No. | Particulars | QUARTER ENDED | YEAR ENDED |
|--------------|--|----------------------|----------------------|
| | | 31.03.2022 (AUDITED) | 31.03.2022 (AUDITED) |
| | Net Profit for the period under Indian GAAP | 16.39 | 22.84 |
| 1. | On Account of Depreciation & Amortisation | 1.95 | 7.81 |
| 2. | On Account of Interest | 1.37 | 1.37 |
| 3. | Deferred Tax on above Adjustments | -0.92 | -0.92 |
| Total | | 2.40 | 8.26 |
| | Net Profit for the period under Ind AS | 13.99 | 14.58 |

5. The Company has only one segment, hence disclosure as required under IND AS-108 on "Segment Reporting" is not applicable.
 6. Post COVID-19 pandemic there is major impact on the operations of the Company's functioning. Management is hopeful that the operations will be resumed gradually.
 7. The figures for the previous financial periods' year have been regrouped/ reclassified wherever considered necessary.

MODIFIED OPINION FOR THE ANNUAL AUDITED FINANCIAL RESULT FOR THE FINANCIAL YEAR FROM APRIL 01, 2021 TO MARCH 31, 2022

With reference to the captioned subject and pursuant to the SEBI (Listing Obligations and Disclosure Requirements) Regulation, 2015 as amended from time to time read with circular issued by Securities Exchange Board of India bearing reference No. CIR/CFD/CMD/56/2016 dated May 27, 2016, we hereby declare that with respect to Audited Financial Results of the Company for the FY 2021-22 which are approved and adopted by the Board of Directors in their meeting held on Monday, May 30, 2022, the Statutory Auditors have expressed following modified opinions in their Report:

- The payment of Profession Tax of Rs. 1,07,300/- is outstanding as on March 31, 2022 which includes outstanding for the FY 2018-19, 2019-20, 2020-21 and 2021-22. The Profession Tax Returns are pending to be filed due to non-payment. There will be late fees of Rs 1,000/- p.a. to be paid for delay in return for each year. However, interest will be payable as and when the Company will make the payment and it can be approximately Rs.33,000/-.
- The Company has collected VALUE ADDED TAX and as on March 31, 2022 Rs.6,40,352/- remain unpaid. The Company applied for VALUE ADDED TAX Registration Certificate several times, but due to some technical error & Website of Mahavat.gov.in is under maintenance/ updated continuously, Company could not able to get the same. Due to this, we are unable to quantify the Interest & Penalty for the VAT liability remaining unpaid.

FOR SPRINGFORM TECHNOLOGY LIMITED
 Sd/-
 Place: Mumbai Managing Director | DIN: 00945911

SHRESHTA INFRA PROJECTS PRIVATE LIMITED

Corporate Identity Number : U45200KA2011PTC060517
 Regd. Office: No. 2/4, Langford Garden Road, Richmond Town, Bangalore - 560 025
 Statement of Audited Financial Results for the Quarter and year ended March 31, 2022 (Amount in Rs.)

| S. No. | Particulars | Qtr. ended | Qtr. ended | Year ended |
|--------|--|-------------------|-------------------|-------------------|
| | | 31.03.2022 | 31.03.2021 | 31.03.2022 |
| 1. | Total Income | 93,56,075.00 | 48,832.00 | 97,46,050.00 |
| 2. | Net Profit / (Loss) for the period (before Tax, Exceptional and/or Extraordinary items) | - | - | - |
| 3. | Net Profit / (Loss) for the period before tax (after Exceptional and/or Extraordinary items) | - | - | - |
| 4. | Net Profit / (Loss) for the period after tax (after Exceptional and/or Extraordinary items) | - | - | - |
| 5. | Total Comprehensive Income for the period (Comprising Profit/ (Loss) for the period (after tax) and Other Comprehensive Income(after tax)) | - | - | - |
| 6. | Paid up Equity Share Capital | 4,00,000.00 | 4,00,000.00 | 4,00,000.00 |
| 7. | Reserves (excluding Revaluation Reserve) | - | - | - |
| 8. | Securities Premium Account | - | - | - |
| 9. | Net worth | 4,00,000.00 | 4,00,000.00 | 4,00,000.00 |
| 10. | Paid up Debt Capital | 6,70,10,31,275.12 | 1,85,64,85,734.40 | 6,70,10,31,275.12 |
| 11. | Outstanding Redeemable Preference Shares | - | - | - |
| 12. | Debt Equity Ratio | 15,297.50 | 4,090.89 | 15,297.50 |
| 13. | Earnings Per Share (face value of Rs. 10/- each) (for continuing and discontinued operations) - | | | |
| | 1. Basic: | - | - | - |
| | 2. Diluted: | - | - | - |
| 14. | Capital Redemption Reserve | - | - | - |
| 15. | Debt Redemption Reserve | - | - | - |
| 16. | Debt Service Coverage Ratio | - | - | - |
| 17. | Interest Service Coverage Ratio | - | - | - |

Notes: (a) The above is an extract of the detailed format of quarterly and financial year ended results filed with the Bombay Stock Exchange under Regulation 52 of the Listing Regulations. The full formats of the quarterly and financial year ended results are available on the website of the Bombay Stock Exchange. (b) For the other line items referred in regulation 52 (4) of the Listing Regulations, pertinent disclosures have been made to the Bombay Stock Exchange and can be accessed on the website of BSE - www.bseindia.com.
 For Shreshtha Infra Projects Private Limited
 Sd/- Nischay Jayeshankar, Director, DIN: 03582487

CENTUM ELECTRONICS LIMITED

CIN: L85110KA1993PLC013869
 Regd Office: No. 44, KHB Industrial Area, Yelahanka New Town, Bangalore-560 106 Tel: 080 - 4143 6000
 Fax: 080 - 4143 6005 Email: investors@centumelectronics.com
 Website: www.centumelectronics.com

NOTICE TO EQUITY SHAREHOLDERS FOR TRANSFER OF EQUITY SHARES TO INVESTOR EDUCATION AND PROTECTION FUND

Notice is hereby given that pursuant to the provision of Section 124 of the Companies Act, 2013 read with Investor Education and Protection Fund Authority (Accounting, Audit, Transfer and Refund) Rules, 2016 and subsequent amendments thereto to the Equity Shareholders regarding transfer of the equity shares of the Company relating to unclaimed dividend to Investor Education and Protection Fund (IEPF).

As per the provisions of Section 125 of the Companies Act, 2013 and above mentioned Rules, all the shares in respect of which Dividend has not been claimed for seven consecutive years or more are required to be transferred to the Demat account of the IEPF Authority. In respect of the Final Dividend declared by the Company for the financial year 2014-15, the due date for transfer of shares as per the Act and IEPF Rules is 31st August, 2022. The corresponding shares relating to such unclaimed Dividend will also be transferred in accordance with the procedure laid out in the IEPF Rules.

The Company sent an individual communication to the concerned Shareholders whose shares are likely to be transferred to IEPF for taking appropriate steps to claim the dividend. The Company has also uploaded full details of such Shareholders on its website at <https://www.centumelectronics.com/unclaimed-dividends/>.

The shares relating to unclaimed dividend for a consecutive period of 7 years shall:

- In case of shares held in Demat mode will be transferred directly to the IEPF Demat Account maintained with National Securities Depository Limited (NSDL).
- In case of shares held in physical form, if any, the original share certificate stands cancelled as new folio and certificate numbers will be generated for transfer of these shares to IEPF. The Company shall inform NSDL by way of Corporate Action to convert these shares into Demat form and transfer in favour of IEPF.

In case the Company does not receive any communication from the concerned shareholders on or before 25th August, 2022, the Company will transfer the unclaimed Dividend to IEPF on or before the due date in accordance with IEPF Rules. The corresponding shares will also be transferred without any further notice to the Shareholders.

Once the Dividend and Equity Shares are transferred by the Company as mentioned above, the Shareholders can only claim their unclaimed Dividend and equity shares from IEPF authority in accordance with IEPF Rules. Kindly note that no claim shall be against the Company for the same.

The Shareholders who have any queries on the above are requested to contact our Registrar and Share Transfer Agents KFIN Technologies Private Limited at the following address:

Unit: Centum Electronics Limited
 Selenium Tower B, Plot No.31 & 32,
 Financial District, Nanakramguda, Serilingampally Mandal,
 Hyderabad - 500 032, Ph No.: +91 40 6716 2222,
 Email: einward.ris@kfinetech.com

For Centum Electronics Limited
 Sd/-
 Indu HS
 Company Secretary & Compliance Officer
 Bengaluru
 31st May, 2022

THE HI-TECH GEARS LIMITED

CIN: L29130HR1986PLC081555
 Regd. Off. : Plot No. 24 - 26, IMT Manesar, Sector-7, Gurugram-122050, Haryana
 Corp. Off. : Millennium Plaza, Tower-B, Sushant Lok-I, Sector-27, Gurugram-122002, Haryana.
 Tel.: +91(124) 4715100 Fax: +91(124) 2806085
 Website : www.thehitechgears.com E-mail: secretarial@thehitechgears.com

Statement of Audited consolidated financial results for the quarter and year ended March 31, 2022 (Rs. In Million, except per share data)

| S. No. | Particulars | Quarter ended | Quarter ended | Year ended | Year ended |
|--------|---|----------------------|----------------------|----------------------|----------------------|
| | | 31/03/2022 (Audited) | 31/03/2021 (Audited) | 31/03/2022 (Audited) | 31/03/2021 (Audited) |
| 1. | Total income from operations | 2,908.41 | 2,498.40 | 9,785.09 | 7,560.33 |
| 2. | Net Profit/ (Loss) for the period (before tax, Exceptional and/or Extraordinary items) | 140.40 | 279.77 | 109.10 | 340.13 |
| 3. | Net Profit/ (Loss) for the period before tax (after Exceptional and/or Extraordinary items) | 140.40 | 279.77 | 109.10 | 340.13 |
| 4. | Net Profit/ (Loss) for the period after tax (after Exceptional and/or Extraordinary items) | 112.42 | 287.25 | (11.02) | 287.87 |
| 5. | Total Comprehensive income for the period [(Comprising Profit / (Loss) for the period (after tax) and Other Comprehensive Income (after tax)] | 187.96 | 360.90 | 137.62 | 445.09 |
| 6. | Equity Share Capital | 187.68 | 187.68 | 187.68 | 187.68 |
| 7. | Reserves (excluding Revaluation Reserve) | - | - | 3,119.75 | 3,019.68 |
| 8. | Earning per share (of Rs. 10/- each) (for continuing and discontinued operations) - | | | | |
| | (a) Basic : | 5.99 | 15.31 | (0.59) | 15.34 |
| | (b) Diluted : | 5.99 | 15.31 | (0.59) | 15.34 |

NOTES:-
 1) The above Audited Consolidated Financial Results have been reviewed by the Audit Committee at their meeting held on May 30, 2022 and thereafter approved by the Board of Directors in their meeting held on May 30, 2022.
 2) The Board of Directors have recommended a final dividend of Rs. 1.5/- (Rupees One and Fifty Paise Only) per equity shares of Rs.10/- (Rupees Ten only) each, i.e. 15 % on the paid up share capital of the Company subject to the approval of the members at their Annual General Meeting.
 3) The above is an extract of the detailed format of Consolidated Financial Results for the quarter and year ended March 31, 2022 filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Financial Results for the quarter and year ended March 31, 2022 is available on the Stock Exchanges websites (www.nseindia.com and www.bseindia.com) and the Company's website (www.thehitechgears.com)
 4) Additional information pursuant to Regulation 47(1)(b) of the SEBI (LODR) Regulations, 2015 on Key Standalone Audited financial information of the company is given below:

| Particulars | Quarter ended | Quarter ended | Year ended | Year ended |
|--|----------------------|----------------------|----------------------|----------------------|
| | 31/03/2022 (Audited) | 31/03/2021 (Audited) | 31/03/2022 (Audited) | 31/03/2021 (Audited) |
| Revenue from operations and other income | 1,871.05 | 1,696.02 | 6,517.49 | 5,326.38 |
| Profit before tax | 185.92 | 189.88 | 536.63 | 496.40 |
| Profit after tax | 136.88 | 132.50 | 385.19 | 372.88 |

For and on behalf of the Board of Directors
 The Hi-Tech Gears Limited
 Sd/-
 Deep Kapuria
 Executive Chairman
 (DIN: 00006185)
 Place : Gurugram
 Date : May 30, 2022

PCBL LIMITED

(Formerly known as Phillips Carbon Black Limited)
 CIN: L23109WB1960PLC024602
 Regd. Office: 31, Netaji Subhas Road, Kolkata - 700001
 Tel: +91 33 6625 1443, Fax: +91 33 2248 0140 / 2243 6681
 Corporate Office: RPSG House, 2/4 Judges Court Road, 4th Floor, Kolkata - 700027, Tele: +91 33 4087 0500/0600
 E-mail: pcb@rpsg.in, Web: www.pcblltd.com

NOTICE OF THE 61st ANNUAL GENERAL MEETING

1. Notice is hereby given that the Sixty-first Annual General Meeting (61st AGM) of the Members of the Company will be convened on Tuesday, the 28th day of June, 2022 at 10:30 A.M. through Video Conference ("VC") / Other Audio Visual Means ("OAVM") facility in compliance with the applicable provisions of the Companies Act, 2013 and Rules framed thereunder and the SEBI (Listing Obligations and Disclosure Requirements) Regulations, 2015 ("SEBI Listing Regulations") read with General Circular Nos. 14/2020, 17/2020, 20/2020, 02/2021, 19/2021 and 21/2021 dated 8th April, 2020, 13th April, 2020, 5th May, 2020, 13th January, 2021, 8th December, 2021 and 14th December, 2021 respectively issued by the Ministry of Corporate Affairs ("MCA Circulars"), which does not require the physical presence of the Members at a common venue. Pursuant to Section 91 of the Companies Act, 2013, the Register of Members and the Share Transfer Books of the Company will remain closed from the 22nd day of June, 2022 to the 28th day of June, 2022 (both days inclusive).

2. The Notice of the 61st AGM and the Annual Report of the Company including the financial statements for the financial year ended 31st March, 2022 ("Annual Report") will be sent only by email to all those Members, whose email addresses are registered with the Company or with the Company's Registrar and Share Transfer Agent, namely, Link Intime India Private Limited ("RTA") or with their respective Depository Participants ("Depository"), in accordance with the MCA Circular/s and the SEBI Circulars. Members can join and participate in the 61st AGM of the Company through VC/OAVM facility only. The instructions for joining the 61st AGM of the Company and the manner of participation in the remote electronic voting system or casting vote through the e-voting system during the 61st AGM of the Company are provided in the Notice of the 61st AGM. Members participating through the VC/OAVM facility shall be counted for the purpose of reckoning the quorum under Section 103 of the Companies Act, 2013. The Notice of the 61st AGM and the Annual Report of the Company for the financial year ended 31st March, 2022 will also be available on the website of the Company, viz. www.pcblltd.com and the websites of the Stock Exchanges, namely, National Stock Exchange of India Limited (NSE) at www.nseindia.com and BSE Limited (BSE) at www.bseindia.com respectively as well as on the website of National Securities Depository Limited (NSDL), the Agency for providing our remote electronic voting facility, at www.evoting.nsdl.com.

3. Members holding shares in physical form who have not registered their email addresses with the Company / Company's RTA, can get the same registered and obtain Notice of the 61st AGM of the Company along with the Annual Report for the financial year ended 31st March, 2022 and / or login credentials for joining the 61st AGM of the Company through VC / OAVM facility including e-voting, by sending scanned copies of the following documents by email to the Company's RTA's email address, viz. kolkata@linkintime.com or Company's email address, viz. pcb.investor@rpsg.in:

- a signed request letter mentioning your Name, Folio Number and Complete Address, mobile number and email address to be registered;
- self attested scanned copy of the PAN Card;
- self attested scanned copy of any document (such as Aadhar Card, Driving License, Voter Identity Card, Passport) in support of the address of the Member as registered with the Company.

4. Members holding shares in dematerialized form are requested to update their email addresses with their respective Depository Participants.

The above-mentioned information is being issued for the information and benefit of all the Members of the Company and is in compliance with the MCA Circulars and the SEBI Circulars.

For PCBL Limited
 Kaushik Mukherjee
 Company Secretary
 Place : Kolkata
 Date : 31.05.2022

KKALPANA INDUSTRIES (INDIA) LIMITED

Regd Office: "BK Market", 16A Shakespeare Sarani, 4th Floor, Room No. 3, Kolkata - 700071
 Telephone: 91-033-4064 7843
 E-Mail: kolkata@kkalpana.co.in Website: www.kkalpanagroup.com
 CIN: L19202WB1985PLC039431

NOTICE TO MEMBERS IN RESPECT OF EXTRA-ORDINARY GENERAL MEETING OF THE COMPANY

IN VIEW OF THE ONGOING COVID-19 PANDEMIC, THE MINISTRY OF CORPORATE AFFAIRS ("MCA") HAS VIDE ITS GENERAL CIRCULAR NO. 14/2020 DATED APRIL 8, 2020; GENERAL CIRCULAR NO.17/2020 DATED APRIL 13, 2020; GENERAL CIRCULAR NO. 22/2020 DATED JUNE 15, 2020; GENERAL CIRCULAR NO. 33/2020 DATED SEPTEMBER 28, 2020; GENERAL CIRCULAR NO. 39/2020 DATED DECEMBER 31, 2020; GENERAL CIRCULAR NO. 10/2021 DATED JUNE 23, 2021; GENERAL CIRCULAR NO. 20/2021 DATED DECEMBER 8, 2021 AND GENERAL CIRCULAR NO 3/2022 DATED MAY 05, 2022 (COLLECTIVELY REFERRED TO AS "MCA CIRCULARS") AND GUIDELINES/ CIRCULARS/ NOTIFICATIONS, IF ANY, ISSUED BY SECURITIES AND EXCHANGE BOARD OF INDIA ("SEBI") (COLLECTIVELY REFERRED TO AS ("SEBI CIRCULARS") PERMITTED THE HOLDING OF THE EXTRA-ORDINARY GENERAL MEETING ("THE MEETING" OR "EGM") THROUGH VIDEO CONFERENCING ("VC")/OTHER AUDIO VISUAL MODES ("OAVM"), WITHOUT PHYSICAL PRESENCE OF THE MEMBERS, AT A COMMON VENUE, IN COMPLIANCE WITH THE PROVISIONS OF COMPANIES ACT, 2013 ("THE ACT"), MCA CIRCULARS AND SEBI CIRCULARS. THE EGM OF THE COMPANY IS BEING HELD THROUGH VC/ OAVM, ACCORDINGLY THE EXTRA-ORDINARY GENERAL MEETING OF THE COMPANY WILL BE HELD THROUGH VC/OAVM ON MONDAY, THE 27TH DAY OF JUNE, 2022, AT 11:30 A.M. (IST).

Further, the Register of Members and the Share Transfer Books of the Company will remain closed from Tuesday, 21st June, 2022 to Monday, 27th June, 2022 (both days inclusive) (Book Closure Dates). The cut-off date for purpose of ascertaining the eligible shareholders to participate in the EGM, is 20th June, 2022.
 In compliance with provisions of MCA Circulars and SEBI Circulars, the notice of EGM including details and instructions for remote e-voting/e-voting at EGM, will be dispatched electronically to the respective E-mail address of those members whose E-mail IDs are registered with the Company/Registrar and Share Transfer Agents ("RTA") of the Company or with their respective Depository Participants ("DP").
 In this regard, the member who's E-mail IDs for communication is not registered with the Company/RTA/ DP is requested to update the same by following the below instructions:

- Members holding shares in Demat Mode**
 Members holding shares in Demat Mode are requested to update their E-mail ID with their respective DP.
- Members holding shares in Physical Mode**
 Members holding shares in physical mode are requested to send a request to the Company's RTA, M/s C B Management Services Private Limited on their E-mail address ra@cbsml.com with Subject Line "E-mail Registration - Kkalpana Industries (India) Limited" mentioning/attaching:
 For registering the E-mail ID
 Folio No.
 Name of the Shareholder (as in Share Certificate)
 Scan copy of Share Certificate
 Self attested copy of PAN and
 Self attested copy of Aadhaar/Voter ID/ Passport

The EGM Notice will also be made available on the website of the Company at <https://kcalpanagroup.com/investor-relations/> and could also be accessed from the website of Bombay Stock Exchange at www.bseindia.com and that of Calcutta Stock Exchange at www.cse-india.com. Members can join the EGM only through VC/OAVM and instructions for joining the EGM are provided in the Notice of the EGM. Members participating in the EGM through VC/OAVM will be counted for the purpose of reckoning the quorum, under section 103 of the Companies Act, 2013.

The Company is also providing the Remote E-voting facility (prior to EGM) as well as E-voting facility (during the meeting) to all its members to cast vote on all resolutions set out in the Notice of EGM. Members who have not cast their vote through Remote E-Voting will be allowed to cast vote through E-Voting at EGM. Instructions for E-voting (both Remote and at the meeting) is provided in the Notice of the EGM.

Any person who acquires shares and becomes member of the company after the date of electronic dispatch of Notice of the EGM and holds shares on the cut-off date may obtain the login id and password by following the instructions as mentioned in the Notice of the EGM or by sending request at evoting@nsdl.co.in.

The above information is issued for the information and benefit of all the members of the Company and is in compliance with MCA Circulars and SEBI Circulars, as applicable.

For Kkalpana Industries (India) Limited
 Sd/-
 Ankita Karnani
 Company Secretary
 (Membership No. ACS 33634)
 Place: Kolkata
 Date: 31.05.2022

VOLTAS
 A TATA Enterprise

NOTICE OF SIXTY-EIGHTH ANNUAL GENERAL MEETING AND E-VOTING INFORMATION

Notice is hereby given that the Sixty-Eighth Annual General Meeting ("AGM") of the Members of Voltas Limited ("the Company") will be held on Friday, 24th June, 2022 at 3.00 p.m. (IST) through Video Conferencing (VC) / Other Audio Visual Means (OAVM) to transact the business as set out in the Notice of the AGM.

In accordance with the General Circular Nos. 14/2020, 17/2020, 20/2020, 02/2021, 21/2021 and 2/2022 dated 8th April, 2020, 13th April, 2020, 5th May, 2020, 13th January, 2021, 14th December, 2021 and 5th May, 2022, respectively issued by the Ministry of Corporate Affairs (collectively referred to as "MCA Circulars") and the Securities and Exchange Board of India ("SEBI") Circular No. SEBI/HO/CFD/CMD2/CIR/P/2022/62 dated 13th May, 2022, the Company has on 28th May, 2022, sent the Notice of 68th AGM along with the Annual Report 2021-22 through electronic



ಬುಧವಾರ ಉಷ್ಣಾಂಶ 31° ಗರಿಷ್ಠ 21° ಕನಿಷ್ಠ

ಹವಾಮಾನ ಮುನ್ಸೂಚನೆ ನಗರದಲ್ಲಿ ಮೋಡ ಕವಿ ವಾತಾವರಣ. ಅಲ್ಪ ಕುಂಕುರು ಮಳೆ ಸಾಧ್ಯ.

ಗುರುವಾರ 32° 21° ಶುಕ್ರವಾರ 32° 21° ಶನಿವಾರ 32° 21°

ಸೂರ್ಯೋದಯ: 5:53 ಸೂರ್ಯಾಸ್ತ: 6:43 ಚಂದ್ರೋದಯ: ಬೆ. 6:18 ಚಂದ್ರಾಸ್ತ: ಸಂ. 7:34

ಮಂಗಳವಾರದ ಹವಾಮಾನ: ಗರಿಷ್ಠ 21° ಕನಿಷ್ಠ 31° ಪ್ರಜಾವಾಣಿ ವಾಣಿ

ಕುಲಪತಿ ಹುದ್ದೆ: ಮೂವರ ಹೆಸರು ಶಿಫಾರಸು

ಕುಮಕೂರು: ಕುಮಕೂರು ವಿಶ್ವವಿದ್ಯಾನಿಲಯದ ಮೂವರ ಹೆಸರು ಶಿಫಾರಸು ವಿಭಾಗದ ಪ್ರೊ.ಪ್ರಸನ್ನ ಕುಮಾರ್, ಸಮಿತಿ ಮೂವರ ಹೆಸರನ್ನು ಸರ್ಕಾರಕ್ಕೆ ಬೆಂಗಳೂರು ವಿವಿ ಪತ್ರಿಕೋದ್ಯಮ ಶಿಫಾರಸು ಮಾಡಿದೆ.

ರಸ್ತೆ ಗುಂಡಿ ಮುಚ್ಚುವ ಯಂತ್ರದ ಮೊತ್ತ ಎಷ್ಟು: ಹೈಕೋರ್ಟ್ ಪ್ರಶ್ನೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: 'ಬ್ರಹ್ಮತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಬಳಸಲಾಗುತ್ತಿರುವ ಯಂತ್ರದ ಮೊತ್ತ ಗಂಟೆಗೆ ಎಷ್ಟು ಹಣ ಪಾವತಿಸಲಾಗುತ್ತದೆ ಎಂಬ ಬಗ್ಗೆ ಪರಿಶೀಲನೆ ಜೂನ್ 6 ರಂದು ವರದಿ ಸಲ್ಲಿಸಿ' ಎಂದು ಬಿಬಿಎಂಪಿ ಮತ್ತು ಅಯುಕ್ಟರ್ ಹೈಕೋರ್ಟ್ ನಿರ್ದೇಶಿಸಿದೆ.

ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವ ಎಚ್ಚರಿಕೆ

'ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಈ ಹಿಂದೆ ನೀಡಿರುವ ನಿರ್ದೇಶನಗಳ ಅನುಷ್ಠಾನವನ್ನು ವರದಿ ಸಲ್ಲಿಸಲು ಎರಡು ದಿನ ಕಾಲಾವಕಾಶ ನೀಡಬೇಕು' ಎಂಬ ಬಿಬಿಎಂಪಿ ಪರ ವಕೀಲರ ಮನವಿಗೆ ನ್ಯಾಯಾಂಗದ ಗರಂ ಆಯಿತು.

₹1.249 ನಿಲುವಂತೆ ಎಆರ್‌ಟಿಸಿ ಕೋರಿದೆ. ಆದರೆ, ಬಿಬಿಎಂಪಿ ಕಡಿಮೆ ಹಣ ಪಾವತಿಸಲು ಮುಂದಾಗಿದೆ. ಇದೇ ವಿಚಾರವಾಗಿ ಸಮಾಲೋಚಿಸಲು ಮೇ 27ರಂದು ಕರೆದಿದ್ದ ಸಭೆಯಲ್ಲಿ ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್, ಎಆರ್‌ಟಿಸಿ ಕಂಪನಿಯ ವ್ಯವಸ್ಥಾಪಕಿಯ ಪತಿಯ ಮೇಲೆ ಹಲ್ಲೆ ನಡೆಸಿದ್ದಾರೆ.

TDR REQUIRED Puravankara Limited requires TDR with clear title for immediate purchase. Revalidated/New TDR can also be considered subject to establishing guideline value.

ಕರ್ನಾಟಕ ಸರ್ಕಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕಾರ್ಯಾಲಯ ಕಛೇರಿ

ಸೆಂಟಮ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ CIN: L85110KA1993PLC013869

ಗಾಂಧಿ ಬಜಾರ್ ನವೀಕರಣ ವಿನ್ಯಾಸ ಪ್ರದರ್ಶನ ನವೀಕರಣ: ಪರ-ವಿರೋಧ

ಪ್ರಜಾವಾಣಿ ವಾರ್ತೆ

ಹೊಡೆತದಾರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿಗೆ ಇತ್ತೀಚೆಗೆ ಷೇರುಗಳ ವರ್ಗಾವಣೆ ಕುರಿತು ಇತ್ತೀಚೆಗೆ ಷೇರುದಾರರಿಗೆ ಸೂಚನೆ

ಈ ಪ್ರಕಟಣೆಯ ಮೂಲಕ ಅನುಭವಿ ಏನಂದರೆ, ಕಂಪನಿಗಳ ಕಾಯ್ದೆ, 2013ರ ಸೆಕ್ಷನ್ 124ರ ಅಡಿಯಲ್ಲಿ ಸೂಚಿತವಾಗಿರುವ ಶಿಕ್ಷಣ ಮತ್ತು ಸಂರಕ್ಷಣಾ ನಿಧಿ ಪ್ರಾಧಿಕಾರ (ಅಪ್ರೋವರ್, ಅಪ್ರೋ, ಡ್ರಾಫ್ಟ್‌ಮನ್ & ಅಪ್ರೋ) ನಿರ್ಮಾಣ, 2019 ರಿಂದಲೂ ಮತ್ತು ಅಂತಿಮವಾಗಿ ಅಧಿಕಾರವಹಾರದ ಒಡವೆಗಳನ್ನು ಪ್ರದರ್ಶಿಸುವ ಸಂದರ್ಭದಲ್ಲಿ, ಹೊಡೆತದಾರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿ (ಇಐಎಸ್‌ಎಫ್) ಇವರನ್ನು ಕ್ಲೇಮ್ ಆಗಿರುವ ಹೊಡೆತದಾರರ ಸಂಬಂಧಿತ ಕಂಪನಿಯ ಇತ್ತೀಚೆಗೆ ಷೇರುಗಳ ವರ್ಗಾವಣೆ ಕುರಿತು ಇತ್ತೀಚೆಗೆ ಷೇರುದಾರರಿಗೆ ಈ ಮಾಹಿತಿ.



ಶಾಸಕ ಉದಯ ಗುರುಡಾಚಾರ್ ಅವರ ಬಳಿ ವರ್ತಕರು ಸಮಾಜ ಹೇಳಿಕೊಂಡರು

ಬೆಂಗಳೂರು: ಗಾಂಧಿ ಬಜಾರ್ ರಸ್ತೆ ನವೀಕರಣಕ್ಕೆ ನಗರ ಭೂ ಸಾಂಗಿ ನಿರ್ದೇಶನಾಲಯ(ಡಲ್) ಯೋಜನೆ ರೂಪಿಸಿದ್ದು, ಇದು ಇಲ್ಲಿನ ಅಂಗಡಿಗಳ ವರ್ತಕರ ವಿರೋಧಕ್ಕೆ ಕಾರಣವಾಗಿದೆ.

'ರಸ್ತೆ ವಿರೋಧ ಮಾಡಬೇಕೆಂದರೆ ಕುಗ್ಗಿಸಬಾರದು' 'ರಸ್ತೆ ವಿರೋಧ ಮಾಡಬೇಕೆಂದರೆ ಕುಗ್ಗಿಸಬಾರದು. ಅಂಗಡಿ-ಮುಂಗಟ್ಟುಗಳಿಗೆ ಸರಕು ಹೊತ್ತು ಬರುವ ವಾಹನಗಳಿಗೆ ರಾತ್ರಿ 9ರಿಂದ ಬೆಳಿಗ್ಗೆ 7ರ ತನಕ ಅವಕಾಶ ನೀಡುವುದಾಗಿ ಹೇಳುತ್ತಿದ್ದಾರೆ. ಇದರಿಂದ ವರ್ತಕರು ತೊಂದರೆ ಅನುಭವಿಸಬೇಕಾಗುತ್ತದೆ. ವಾಹನ ಸಂಚಾರ ನಿರ್ಬಂಧಿಸಿದರೆ ಅಕ್ಕ-ಪಕ್ಕದ ರಸ್ತೆಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ' ಎಂದು ವರ್ತಕರ ಸಂಘದ ಅಧ್ಯಕ್ಷ ವೆಂಕಟೇಶ್ ಹೇಳಿದರು.

ಗಾಂಧಿ ಬಜಾರ್ ರಸ್ತೆಯಲ್ಲಿ ಏನಲ್ಲಾ ವೈಭವ ಗಳಿತು. ಎಷ್ಟು ಮನೆ ಮತ್ತು ಕಚೇರಿಗಳಿವೆ ಎಂಬ ಮಾಹಿತಿಯೇ ಡಲ್ ಅಧಿಕಾರಿಗಳಿಗೆ ಇಲ್ಲ. ಸ್ಥಳೀಯರ ಅಭಿಪ್ರಾಯ ಪಡೆಯದೆ, ಸರ್ವೆಯನ್ನೂ ಮಾಡದೆ ಯೋಜನೆ ರೂಪಿಸಿದ್ದಾರೆ. ಇದಕ್ಕೆ ನಮ್ಮ ವಿರೋಧ ಇದೆ' ಎಂದು ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ಕೊಡಿಕೆದಾರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿಗೆ ಇತ್ತೀಚೆಗೆ ಷೇರುಗಳ ವರ್ಗಾವಣೆ ಕುರಿತು ಇತ್ತೀಚೆಗೆ ಷೇರುದಾರರಿಗೆ ಸೂಚನೆ

ಕಂಪನಿಗಳ ಕಾಯ್ದೆ, 2013ರ ಸೆಕ್ಷನ್ 125ರ ಅಡಿಯಲ್ಲಿ ಸೂಚಿತವಾಗಿರುವ ಶಿಕ್ಷಣ ಮತ್ತು ಸಂರಕ್ಷಣಾ ನಿಧಿ ಪ್ರಾಧಿಕಾರ (ಅಪ್ರೋವರ್, ಅಪ್ರೋ, ಡ್ರಾಫ್ಟ್‌ಮನ್ & ಅಪ್ರೋ) ನಿರ್ಮಾಣ, 2019 ರಿಂದಲೂ ಮತ್ತು ಅಂತಿಮವಾಗಿ ಅಧಿಕಾರವಹಾರದ ಒಡವೆಗಳನ್ನು ಪ್ರದರ್ಶಿಸುವ ಸಂದರ್ಭದಲ್ಲಿ, ಹೊಡೆತದಾರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿ (ಇಐಎಸ್‌ಎಫ್) ಇವರನ್ನು ಕ್ಲೇಮ್ ಆಗಿರುವ ಹೊಡೆತದಾರರ ಸಂಬಂಧಿತ ಕಂಪನಿಯ ಇತ್ತೀಚೆಗೆ ಷೇರುಗಳ ವರ್ಗಾವಣೆ ಕುರಿತು ಇತ್ತೀಚೆಗೆ ಷೇರುದಾರರಿಗೆ ಈ ಮಾಹಿತಿ.

ನವೀಕರಣಕ್ಕೆ ಪರ-ವಿರೋಧ 'ರಸ್ತೆ ವಿರೋಧ ಮಾಡಬೇಕೆಂದರೆ ಕುಗ್ಗಿಸಬಾರದು' 'ರಸ್ತೆ ವಿರೋಧ ಮಾಡಬೇಕೆಂದರೆ ಕುಗ್ಗಿಸಬಾರದು. ಅಂಗಡಿ-ಮುಂಗಟ್ಟುಗಳಿಗೆ ಸರಕು ಹೊತ್ತು ಬರುವ ವಾಹನಗಳಿಗೆ ರಾತ್ರಿ 9ರಿಂದ ಬೆಳಿಗ್ಗೆ 7ರ ತನಕ ಅವಕಾಶ ನೀಡುವುದಾಗಿ ಹೇಳುತ್ತಿದ್ದಾರೆ. ಇದರಿಂದ ವರ್ತಕರು ತೊಂದರೆ ಅನುಭವಿಸಬೇಕಾಗುತ್ತದೆ. ವಾಹನ ಸಂಚಾರ ನಿರ್ಬಂಧಿಸಿದರೆ ಅಕ್ಕ-ಪಕ್ಕದ ರಸ್ತೆಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ' ಎಂದು ವರ್ತಕರ ಸಂಘದ ಅಧ್ಯಕ್ಷ ವೆಂಕಟೇಶ್ ಹೇಳಿದರು.

ಗಾಂಧಿ ಬಜಾರ್ ರಸ್ತೆಯಲ್ಲಿ ಏನಲ್ಲಾ ವೈಭವ ಗಳಿತು. ಎಷ್ಟು ಮನೆ ಮತ್ತು ಕಚೇರಿಗಳಿವೆ ಎಂಬ ಮಾಹಿತಿಯೇ ಡಲ್ ಅಧಿಕಾರಿಗಳಿಗೆ ಇಲ್ಲ. ಸ್ಥಳೀಯರ ಅಭಿಪ್ರಾಯ ಪಡೆಯದೆ, ಸರ್ವೆಯನ್ನೂ ಮಾಡದೆ ಯೋಜನೆ ರೂಪಿಸಿದ್ದಾರೆ. ಇದಕ್ಕೆ ನಮ್ಮ ವಿರೋಧ ಇದೆ' ಎಂದು ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ಗಾಂಧಿ ಬಜಾರ್ ರಸ್ತೆಯಲ್ಲಿ ಏನಲ್ಲಾ ವೈಭವ ಗಳಿತು. ಎಷ್ಟು ಮನೆ ಮತ್ತು ಕಚೇರಿಗಳಿವೆ ಎಂಬ ಮಾಹಿತಿಯೇ ಡಲ್ ಅಧಿಕಾರಿಗಳಿಗೆ ಇಲ್ಲ. ಸ್ಥಳೀಯರ ಅಭಿಪ್ರಾಯ ಪಡೆಯದೆ, ಸರ್ವೆಯನ್ನೂ ಮಾಡದೆ ಯೋಜನೆ ರೂಪಿಸಿದ್ದಾರೆ. ಇದಕ್ಕೆ ನಮ್ಮ ವಿರೋಧ ಇದೆ' ಎಂದು ಅವರು 'ಪ್ರಜಾವಾಣಿ'ಗೆ ತಿಳಿಸಿದರು.

COFFEE DAY ENTERPRISES LTD. Financial Results for the Quarter/Year ended 31st March, 2022

ಸೂಲೂರು ಗ್ರಾಮ ಪಂಚಾಯತಿ, ಕಾರ್ಯಾಲಯ ಕೋಲಾರ ತಾಲ್ಲೂಕು, ಕೋಲಾರ ಜಿಲ್ಲೆ

ನಗರದಲ್ಲಿ ಇಂದು ವಿಶ್ವ ಕ್ಷೇತ್ರ ದಿನ: ಉದ್ಘಾಟನೆ: ಅಮಿತ್ ರಾಯ್, ಅತಿಥಿಗಳು: ಸಿ.ಪಿ. ಜಾರ್ಜ್, ಎ.ಆರ್. ಶಿವಮೂರ್ತಿ, ಬಿ.ಎನ್. ಶಶಿವೆಂಕಟೇಶ್

ಸುದ್ದಿ ನಿಮಿಷ ವಾರ್ಡ್‌ಗಳ ಪುನರ್ ವಿಂಗಡಣೆ ವರದಿ: ಸಮಯಾವಕಾಶ ಕೋರಿದ ಬಿಬಿಎಂಪಿ

ಅಹಲ್ಯಾ ಬಾಯಿ ಹೋಳ್ಕರ್ ಜನ್ಮದಿನಾಚರಣೆ

ಸಂಕ್ಷಿಪ್ತ ಸುದ್ದಿ 6 ನಾವಿರ ರಸ್ತೆ ಗುಂಡಿ ಬೆಂಗಳೂರು: 'ನಗರದಲ್ಲಿ ಮುಚ್ಚಲು ಬಾಕಿ ಇರುವ 6,084 ರಸ್ತೆ ಗುಂಡಿ ಗಳಿವೆ' ಎಂದು ಬಿಬಿಎಂಪಿ ವಿಜೇಶ್ ಅಯ್ಯರ್ (ಯೋಜನೆ) ಎನ್.ಪಿ. ರವೀಂದ್ರ ತಿಳಿಸಿದರು.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರ, ದೇವನಹಳ್ಳಿ ನಂ. 333/1, 1ನೇ ಮಹಡಿ, ವಿ.ಜಿ. ಕಾಂಪ್ಲೆಕ್ಸ್, ಸೂಲಿಬೆರೆ ರಸ್ತೆ, ದೇವನಹಳ್ಳಿ ಟೌನ್, ಬೆಂಗಳೂರು ಗ್ರಾಮಾಂತರ ಜಿಲ್ಲೆ - 562 110.